

ನಾವು ಅರಿಯುವದಕ್ಕೆ ಅಗತ್ಯವಿರುವ

ಒಂದೇ ಒಂದು “ರಹಸ್ಯ”

(ಫಿಲಿಪ್ಪಿಯವರಿಗೆ 4:10-14)

“ನನ್ನಲ್ಲಿ ಒಂದು ರಹಸ್ಯವಿದೆ”: ಅವುಗಳು ಆಶ್ಚರ್ಯ ಉಂಟು ಮಾಡುವ ಹದಗಣಾ ಗಿವೆ. ಈ ಗುಟ್ಟನ್ನು ತಿಳಿಯುವದಕ್ಕಾಗಿ ಜನರು ತಿಬಿಗಳನ್ನು ಮುಂದು ಮಾಡುತ್ತಾರೆ. “ಆ ರಹಸ್ಯವೇನು? ಅದನ್ನು ನಾನು ಯಾರಿಗೂ ಹೇಳುವದಿಲ್ಲ!” ಈ ಸರಳವಾದ ವಿಷಯವನ್ನು ಹೊಂದಿಕೊಳ್ಳಲು, ಕೆಲವು ಗೌಪ್ಯವಾದ ಧಾರ್ಮಿಕ ಸಮೂಹಗಳು ತವರಿಸುತ್ತವೆ. ಅವರಲ್ಲಿ “ರಹಸ್ಯವಾದ” ವ್ಯಾಖ್ಯಾನಗಳಿವೆ ಮತ್ತು ಅವರು “ರಹಸ್ಯವಾದ” ಸಂಸ್ಕಾರಗಳಲ್ಲಿ ತೊಡಗಿಸಿಕೊಳ್ಳುವರು. ಲೋಕದ ಗೌಪ್ಯತೆಯನ್ನು ತಾವು ಹೊಂದಿರುವವರು ಎಂದು ಹೇಳಿ ಕೊಳ್ಳುತ್ತಾರೆ. ಅದನ್ನು ಹೊಂದಿಕೊಳ್ಳುವವರಿಗೆ ಮಾತ್ರ, ಆ ರಹಸ್ಯಗಳ ವಾಗ್ದಾನವನ್ನು ತಿಳಿಸುವರು. ಈ ವ್ಯತಿರಿಕ್ತವಾದ ವ್ಯತ್ಯಾಸಗಳ ಕುರಿತು ನಮ್ಮ ಪಾಠದ 12ನೇ ವಚನವನ್ನು ಗಮನಿಸಿರಿ. ಇಲ್ಲಿ ಪೌಲನು ಪ್ರಾಮುಖ್ಯ ಹಾಗೂ ಯಥಾರ್ಥವಾದ ವಿಚಾರವನ್ನು ತಿಳಿಸಿರುವನು, ಆ “ರಹಸ್ಯವನ್ನು” ಅವನು ಹೊಂದಿದ್ದನು: “... ಬಡವನಾಗಿರಲೂ ಬಲ್ಲೆನು, ಸಮೃದ್ಧಿ ಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿ ಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ, ಅದರ ಗುಟ್ಟು ನನಗೆ ತಿಳಿದದೆ.” ಅರ್ಲ್‌ಫಾಮರ್‌ರವರು ಇದನ್ನು “ನಮಗೆ ಅಗತ್ಯವಿರುವ ಒಂದೇ ಒಂದು ರಹಸ್ಯ ಎಂದು ಕರೆದಿರುವರು.”¹

ಪೌಲನು ಫಿಲಿಪ್ಪಿ ಪತ್ರವನ್ನು ಅಂತ್ಯಗೊಳಿಸುವ ಸಂದರ್ಭದಲ್ಲಿದ್ದೇವೆ. ಅವನಿಗೆ ಅಂತಿಮವಾದ ಒಂದು ಕೆಲಸವಿತ್ತು: ಎಹಫ್ರೋದಿತನ ಮುಖಾಂತರ ಅವರು ಕಳುಹಿಸಿದ ಕಾಣಿಕೆಗಾಗಿ ಕೃತಜ್ಞತೆಯನ್ನು ತಿಳಿಸಬೇಕಿತ್ತು. ಆದರೆ ಪೌಲನು ಕೇವಲ “ಕೃತಜ್ಞತೆ” ಎಂದು ತಿಳಿಸದೆ, “ಪಾಲನ ಸಾಧಾರಣವಾದ ಬರಹದಂತೆ, ಅದು ಉದ್ದವಾದ ಪುಟವಾಗಿ, ಅದರಲ್ಲಿ ಅತ್ಯಂತವಾದ ಮತ್ತು ಪ್ರಾಯೋಗಿಕವಾದ ದೃಷ್ಟಿ ಕೊನೆಯನ್ನು ಒಳಗೊಂಡಿತ್ತು.”² ಆ “ವಿಶೇಷವಾದ ಕ್ಷಣಗಳನ್ನು” ಈ ಪಾಠದಲ್ಲಿ ಗಮನಿಸೋಣ - ಅದರಲ್ಲಿ ಅಡಗಿರುವ ಪೌಲನ “ರಹಸ್ಯದ” ವಿಷಯವೇನು ಎಂಬುದಾಗಿಯೂ ಗಮನಿಸೋಣ.

ಒಂದು ತೃಪ್ತಿಕರವಾದ ಸನ್ನಿವೇಶ (4:10)

ಈ ಹಿಂದೆ ಪೌಲನು ಕಾಣಿಕೆಯ ಕುರಿತಾಗಿ ಫಿಲಿಪ್ಪಿಯವರಿಗೆ ತಿಳಿಸಿದ್ದನು (1:5; 2:25-30); ಅದನ್ನು ಈಗ ವಿವರವಾಗಿ ತಿಳಿಸುತ್ತಿರುವನು (ನೋಡಿ 4:14, 18). ಈ ಪತ್ರಿಕೆಯಲ್ಲಿರುವ ಸಂತೋಷದ ವಿಷಯದಿಂದ ನಮ್ಮ ಪಾಠವು ಪಾರಂಭವಾಗುತ್ತದೆ: “ನಾನು ಕರ್ತನ ನಿಮಿತ್ತ ಬಹಳವಾಗಿ ಸಂತೋಷಪಡುತ್ತೇನೆ” (ವಚನ 10ಎ). ಈ ಭಾಗದಲ್ಲಿ ಮಾತ್ರ ಪೌಲನು, ತನ್ನಲ್ಲಿದ್ದ ಬಹಳವಾದ ಸಂತೋಷದ ಬಗ್ಗೆ ಹೇಳಿಕೊಂಡಿರುವನು: ಅವನು “ಬಹಳ ವಾಗಿ” ಸಂತೋಷಪಟ್ಟನು ಅದರಲ್ಲಿ ಅಡಕವಾಗಿದ್ದ ಶಕ್ತಿಯ ಸೂಚನೆಯನ್ನು ಗಮನಿಸುತ್ತೇವೆ. ಈ ವಿಧವಾದ ಸಂತೋಷಕ್ಕೆ ಅವನಲ್ಲದಂಥ ಕಾರಣವಾದರೂ ಏನು? ಅದು ಫಿಲಿಪ್ಪಿಯವರು ಅವನಿಗೆ ತೋರಿದ ಪ್ರೀತಿಯ ಕ್ರಿಯೆಯಾಗಿತ್ತು, ಹೇಗೂ, ಅವರ ಕಾಣಿಕೆಯ ನಿಮಿತ್ತ ಪೌಲನಿಗೆ

ಈ ವಿಧವಾದ ಸಂತೋಷವುಂಟಾಯಿತು ಎಂಬುದಾಗಿರದೆ, ಆದರೆ ಅದರಲ್ಲೂ ಅವನ ಚಿಂತನೆಯನ್ನು ನೋಡುತ್ತೇವೆ. ಇಲ್ಲಿ ವಸ್ತುಗಳ ಕುರಿತು ಒತ್ತಿ ಹೇಳಿದೆ - ಜನರ ಕುರಿತಾದ ವಿಚಾರ ವಾಗಿರುತ್ತದೆ.

ಪೌಲನು ಬರೆದು, “ನನ್ನ ವಿಷಯವಾದ ನಿಮ್ಮ ಯೋಚನೆಯೆಂಬ ಬಟ್ಟೆಯು ಇಷ್ಟು ದಿವಸಗಳಾದ ಮೇಲೆ ಪುನಃ ಚಿಗುಲಿದಕ್ಕೆ ನಾನು ಕರ್ತನ ನಿಮಿತ್ತ ಬಹಳವಾಗಿ ಸಂತೋಷ ಪಡುತ್ತೇನೆ” (ವಚನ 10ಎ, ಜ). ಅಂಗ್ಲ ಭಾಷೆಯಲ್ಲಿ ವಚನದ ಎರಡನೇ ಭಾಗವನ್ನು ಸರಳವಾದ ಎಚ್ಚರಿಕೆ ಎಂದು ತಿಳಿಸಲಾಗಿದೆ, ಆದರೆ ಗ್ರೀಕ್ ಪಾಠದಲ್ಲಿ ಈ ಯಾವುದೇ ವಿಷಯವನ್ನು ತಿಳಿಸಿರುವುದಿಲ್ಲ. ಅಪೊಸ್ತಲನು ಮುಂದುವರಿಸಿ, “ಇಂಥ ಯೋಚನೆ ನಿಮ್ಮಲ್ಲಿ ನಿಜವಾಗಿ ಇರುತ್ತಿದ್ದರೂ ಇದುವರೆಗೆ ಅದರ ಪ್ರಕಾರ ಮಾಡುವ ಸಂದರ್ಭ ಸಿಕ್ಕುತ್ತಿಲ್ಲವೇನೋ” (ವಚನ 10ಸಿ). ಮೂಲ ವಾಕ್ಯದಲ್ಲಿ, ನಿಮಗೆ ಚಿಂತನೆ ಇತ್ತು ಅದು ಅಪೂರ್ಣವಾದ ಸಂಕೇತದಲ್ಲಿದೆ, ಈ ಹಿಂದೆ ತ್ರಿಯೆಯಲ್ಲಿತ್ತು ಎಂಬ ಸೂಚನೆಯಾಗಿದೆ. ಅದನ್ನು ಅನುವಾದಿಸಿ, “ನೀವು ಯಾವಾಗಲೂ ಚಿಂತನೆಯಲ್ಲಿದ್ದೀರಿ” ಆದರೆ ಅದರಲ್ಲಿರುವ ಸಮಸ್ಯೆ ವಿನೆಂದರೆ, “ಅವರಿಗೆ ಅವಕಾಶ ದೊರೆಯಲಿಲ್ಲವಷ್ಟೆ.” NCV ಯಲ್ಲಿ “ಅದನ್ನು ತ್ರಿಯೆಯಲ್ಲಿ ತೋರಿಸಲು ನಿಮಗೆ ಮಾರ್ಗವಿರಲಿಲ್ಲ.” ಪೌಲನು “ಅವರ ಆಲೋಚನೆಯಿಂದ ದೂರ ಉಳಿಯದೆ, ಅವನನ್ನು ಅವರು ಸಂಧಿಸಲು ಪೌಲನು ಬಹುದೂರಬಿದ್ದನು!”³

ಪೌಲನಿಗೆ ಸಹಾಯಿಸಲು, ಫಿಲಿಪ್ಪಿಯವರಿಗೆ ಸಂದರ್ಭ ಒದಗಿ ಬರೆದ ಇರುವ ಕಾರಣವನ್ನು ನಾವು ತಿಳಿಯಲು ಸಾಧ್ಯವಿಲ್ಲ. ಅವನು ಯೆರೂಸಲೇಮಿಗೆ ಹೋಗುವಾಗ, ಮೆಕೆದೊನ್ಯಕ್ಕೆ ಪ್ರಯಾಣ ಮಾಡಿದ್ದರಿಂದ, ಪೌಲನಿಗೆ ಸಹಾಯ ಮಾಡುವ ಸಂದರ್ಭವನ್ನು ಕಳೆದುಕೊಂಡಿರಬಹುದು (ಅಪೊಸ್ತಲರ ಕೃತ್ಯ 20:6, 16). (ನಂತರ ಪೌಲನಿಗೆ ಅನೇಕ ಸಂಗತಿಗಳು ಜರುಗಿದ್ದವು!) ಒಂದು ವೇಳೆ, ಅವರು “ಕಡು ಬಡವರಾಗಿದ್ದರಿಂದ” ಪೌಲನಿಗೆ ಸಹಾಯ ಮಾಡಲು ಸಾಧ್ಯವಾಗದಿರಬಹುದು (ನೋಡಿ 2 ಕೊರಿಂಥ 8:2). ಒಂದು ವೇಳೆ ಅವರ ಸ್ನೇಹಿತನಿರುವಲ್ಲಿಗೆ ಪ್ರಯಾಣ ಮಾಡಿ ಸಹಾಯಮಾಡಬಲ್ಲ ಯೋಗ್ಯವಾದ ವ್ಯಕ್ತಿಯು ದೊರಕದೆ ಇರುವುದು ಸಹ ಕಾರಣವಾಗಿರಬಹುದು. ವಿನೇ ಆದರೂ, ಪರಿಶ್ಲಿತಿಯು ಸರಿ ಇಲ್ಲದ ಕಾರಣ, ಅವರು ಅವನಿಗೆ ಸಹಾಯಿಸಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಅವರು ಆ ಸಮಸ್ಯೆಯ ಮೇಲೆ ಜಯಹೊಂದಿದರು (ಅದು ವಿನೇ ಇರಬಹುದು), ಆದಾಗ್ಯೂ ಅವರು ಪೌಲನ ಕುರಿತು ಚಿಂತನೆ ಮಾಡಿದರು (ಫಿಲಿಪ್ಪಿ 4:10ಜ). ಅದನ್ನು ಪುನಃ ಮಾಡಲು “ಉತ್ಸುಕರಾದರು” ಅವರು “ಉತ್ಸುಕರಾದರು” ಎಂಬುದನ್ನು *ಆನತಾಲೋ* ಎಂಬ ಜೋಡಿಪದದಿಂದ ಚೈತನ್ಯ ಅಥವಾ ಅರಳುವುದು ಎಂಬ ಅರ್ಥವನ್ನು ನೀಡಲಾಗಿದೆ.⁴ “ನನ್ನ ಚಿಂತನೆಯು ನಿಮ್ಮಲ್ಲಿ ಹೊಸದಾಗಿ ಅರಳುತ್ತದೆ.” NEB ಗ್ರೀಕ್ ಭಾಷೆಯ ಹಳೆ ಒಡಂಬಡಿಕೆಯಲ್ಲಿ “ಒಣಗಿದ ಮರವು ಪುನಃ ಚಿಗುರುವ ಕಾರ್ಯವನ್ನು” “ಪುನಶ್ಚೇತನ” ಎಂದು ಕರೆಯುವರು (ನೋಡಿ ಯೆಹೆಜ್ಕೆಲ 17:24).

ಅರ್‌ಕಾನ್ಸಸ್‌ನ ವಸಂತಕಾಲವನ್ನು ಇದು ನನ್ನ ನೆನಪಿಗೆ ತರುತ್ತದೆ. ಚಳಿಗಾಲದಲ್ಲಿ ಬಹಳ ತಂಪು ಇರುತ್ತದೆ, ಮತ್ತು ಹುಲ್ಲುಗಳಲ್ಲಿ ಜೀವ ಇಲ್ಲದಂತೆ, ಹಾಗೂ ಮರಗಳು ಬೋಜಾ ಗಿರುತ್ತವೆ, ಅವುಗಳಲ್ಲಿ ಹೂವು ಕಾಣಿಸುವುದಿಲ್ಲ. ನಂತರ ಬೇಸಿಗೆಯು ಹತ್ತಿರವಾಗಿ, ಮಳೆಯು ಪ್ರಾರಂಭವಾಗುತ್ತದೆ. ಪುನಃ ಎಲ್ಲವೂ ಹಸಿರಾಗಿ ಕಾಣಿಸುತ್ತವೆ, ಎಲ್ಲಾ ಕಡೆಗಳಲ್ಲಿ ಹೂವುಗಳು ಅರಳುವವಕ್ಕೆ ಪ್ರಾರಂಭವಾಗುತ್ತವೆ. ಚಳಿಗಾಲದಲ್ಲಿ ಭೂಮಿ ಮರಗಳು ಜೀವವನ್ನು ಮಾತ್ರ ಹೊಂದಿರುತ್ತವೆ, ಆದರೆ ಅವುಗಳು ಪುನಶ್ಚೇತನವಾಗಲು, ಜಿಸಿಲು ಮತ್ತು ವಸಂತಕಾಲದ ಅಗತ್ಯತೆ ಇರುತ್ತದೆ. ಅದೇ ವಿಧವಾಗಿ, ಪೌಲನ ಕುರಿತಾಗಿ ಫಿಲಿಪ್ಪಿಯವರ ಚಿಂತನೆಯು ತಣ್ಣಗಾಗಿರುವುದಿಲ್ಲ, ಅದು ಪುನಶ್ಚೇತನಗೊಳ್ಳಲು ಒಂದು ಸಂದರ್ಭದ ಅಗತ್ಯತೆ ಇತ್ತು.

ಚಳಿಯ ಹವಾಮಾನದ ನಂತರ ಎಲ್ಲವೂ ಪುನಶ್ಚೇತನಗೊಳ್ಳುತ್ತಿರುವುದನ್ನು ನೋಡುವುದು

ಮನಸ್ಸಿಗೆ ಹಿತಕರವಲ್ಲವೆ? ಫಿಲಿಪ್ಪಿಯ ಕ್ರೈಸ್ತರ ಹೃದಯದಲ್ಲೂ ಹೌಲನಿಗಾಗಿ ಪುನಃ ಉಂಟಾದ ಚಿಂತನೆಯ ಕುರಿತು, ಹೌಲನ ಹೃದಯದಲ್ಲೂ ಇದೇ ವಿಧವಾದ ಸಂತೋಷ “ಉಂಟಾಯಿತು.”

ಒಂದು ಅಶ್ಚರ್ಯಕರವಾದ ಹೇಳಿಕೆ (4:11, 12, 14)

ಫಿಲಿಪ್ಪಿಯವರ “ಸಹಾಯದ” ಕುರಿತು ಹೌಲನು ಸಂತುಷ್ಟನಾದಾಗ, ಹೇಗೂ, “ನೀವು ಕಳುಹಿಸಿ ಕೊಟ್ಟಿದ್ದು ನನಗೆ ಅಗತ್ಯವಾಗಿತ್ತು. ಅದು ಸಿಕ್ಕದಿದ್ದರೆ ನನಗೆ ಏನು ಸಂಭವಿಸುತ್ತಿತ್ತು! ಎಂಬ ಹೇಳಿಕೆಯು ಹೌಲನಿಂದ ಉಂಟಾಗಬಹುದಿತ್ತು ಎಂದು ಅವರು ಬಯಸಿದ್ದರು!” ಹೌಲನಿಗೆ ಅದರ ಅಗತ್ಯತೆಯ ಕುರಿತು ಸಂದೇಹವಿದೆ. ವಚನ 14ರಲ್ಲಿ, “ಅವನಸಂಕಟದ” ಕುರಿತು ನೋಡುತ್ತೇವೆ - ಬಹಳ ಬಲವಾದ ಪದ (ನಮ್ಮ ಮುಂದಿನ ಪಾಠದಲ್ಲಿ ಇದನ್ನು ತಿಳಿಯುತ್ತೇವೆ). ಅವರು ಕಳುಹಿಸಿದ ಕಾಣಿಕೆಗಾಗಿ, ಹೌಲನು ಸಂತೋಷಪಡದೆ, ಹೌಲನು ಮುಂದಾಗಿ, “ನಾನು ಕೊರತೆಯಲ್ಲಿದ್ದೇನೆಂದು ಸೂಚಿಸುವುದಕ್ಕೆ ಇದನ್ನು ಹೇಳುವುದಿಲ್ಲ” ಅಂದನು (ವಚನ 11ಎ). ನನ್ನ ಹೆಣ್ಣು ಮಕ್ಕಳು ಯಾವುದನ್ನೂ ಪ್ರಾಯದಲ್ಲರವಾಗ ನನಗೆ ನೀಡಿದ ಬಹುಮಾನಗಳ ಕುರಿತು ನೆನಪು ಮಾಡಿಕೊಳ್ಳುತ್ತೇನೆ. ಅವರ ಕೊಡುಗೆಯು ನನಗೆ ಬಹಳ ಅಮೂಲ್ಯವಾಗಿತ್ತು - ಅವರು ನನ್ನ ಕೆಲವು ದೈಹಿಕವಾದ ಅಗತ್ಯತೆಗಳನ್ನು ನೀಗಿದರು ಎಂಬುದಾಗಿ ಇರದೆ, ಆ ಬಹುಮಾನಗಳು ನನ್ನ ಹೆಣ್ಣು ಮಕ್ಕಳ ಶ್ರೀತಿಯನ್ನು ಪ್ರಚಾರಪಡಿಸಿದವು.

TEVಯಲ್ಲಿ ಈ ವಚನದ ಮೊದಲ ಭಾಗವನ್ನು ವಚನ 11: “ನಾನು ಅಲಕ್ಷ್ಯಕ್ಕೆ ಒಳಗಾದೆನೆಂದು ಈ ವಿಷಯವನ್ನು ನಿಮಗೆ ತಿಳಿಸುತ್ತಿರುವುದಿಲ್ಲ.” ಈ ವಾಕ್ಯದ ಹಿನ್ನೆಲೆಯಲ್ಲಿ: “ಇನ್ನೊಂದು ದಾನವನ್ನು ಕಳುಹಿಸಿರಿ ಎಂಬ ಸೂಚನೆಯನ್ನು ಸಹ ನಾನು ನೀಡುತ್ತಿರುವುದಿಲ್ಲ” (ನೋಡಿರಿ ವಚನ 17ಎ).

ಪ್ರಕಟನೆ

“ನಂಜಕೆಯ ಕುರಿತಾದ ಒಂದು ಮರೆಯಲಾರದ ಪ್ರಮುಖ ಸಂದೇಶವನ್ನು ಹೌಲನು ಬರೆದಿರುವನು”⁵: “ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವುದನ್ನು ಕಲಿತುಕೊಂಡಿದ್ದೇನೆ” (ವಚನ 11ಬ). ಗ್ರೀಕ್‌ನಲ್ಲಿ, “ನಾನು” ಎಂಬುದನ್ನು ಒತ್ತಿ ಹೇಳಲಾಗಿದೆ.⁶ “ಬಹುಶಃ ಇತರರು ಸಂತುಷ್ಟರಾಗದೆ ಇರಬಹುದು, ಆದರೆ ನಾನು ಸಂತುಷ್ಟನಾಗಿರುವೆನು.”

ಮುಂದಿನ ವಚನಗಳಲ್ಲಿ, ಹೌಲನು ಒಳಗೊಂಡಿದ್ದ ಕೆಲವು “ಸನ್ನಿವೇಶಗಳನ್ನು” ತಿಳಿಸಲಾಗಿದೆ: “ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ, ಅದರ ಗುಟ್ಟು ನನಗೆ ತಿಳಿದದೆ ಅಂದನು” (ವಚನ 12). ಗ್ರೀಕ್ ಅನುವಾದದ ಹೇಳಿಕೆ ಏನೆಂದರೆ “ಯಾವುದೇ ವಿಧವಾದ” ಮತ್ತು “ಪ್ರತಿ ಸನ್ನಿವೇಶದಲ್ಲೂ” ಎಲ್ಲದರಲ್ಲೂ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ, ಹೌಲನು ಸರ್ವಸ್ಥಿತಿಗತಿಗಳಲ್ಲಿ, ಜೀವಿತಕ್ಕೆ ಅಗತ್ಯವಾದದ್ದನ್ನು ಕಲಿತನು.

ಜೀವನದ ವಿಳು ಜೀವಿಗಳ “ಸಂದರ್ಭವನ್ನು” ಹೌಲನು ಎದುರಿಸಬಹುದು. ಅದು ಒಳ್ಳೆಯ ಅಥವಾ ಕೆಟ್ಟ ಸಮಯ ಅಥವಾ ಉನ್ನತವಾದ ಮತ್ತು ಕ್ಷೀಣವಾದ ಸಮಯದ ಸಂದರ್ಭವಾಗಿರಬಹುದು ಅಥವಾ ಉನ್ನತವಾದ ಮತ್ತು ಕ್ಷೀಣವಾದ ಸಮಯದ ಸಂದರ್ಭವಾಗಿರಬಹುದು ಅಥವಾ ಉನ್ನತವಾದ ಮತ್ತು ಕ್ಷೀಣವಾದ ಸಮಯದ ಸಂದರ್ಭವಾಗಿರಬಹುದು ಅಥವಾ ಉನ್ನತವಾದ ಮತ್ತು ಕ್ಷೀಣವಾದ ಸಮಯದ ಸಂದರ್ಭವಾಗಿರಬಹುದು. “ಏನೂ ಇಲ್ಲದೆ ಇರುವಾಗಲೂ ಜೀವನವನ್ನು ಸಾಗಿಸುವ ಕುರಿತು” ಗ್ರೀಕ್ ವಿಕ ಪದದ ಅನುವಾದವು (*tapeinousthai*) “ತಗ್ಗಿದ” ಎಂಬ ಅರ್ಥ “ತಗ್ಗಿಸಿಕೊಳ್ಳು” ಎಂಬ ಮೂಲ ಅರ್ಥ ವಚನ 2:8. 4:12ರಲ್ಲಿ ಕೊರತೆಯುಳ್ಳವರಾಗಿ, ಇತರರನ್ನು ಅವಲಂಬಿಸಿರುವ ಪರಿಸ್ಥಿತಿ ಎಂಬುದಾಗಿದೆ. ಇದು “ಸಂಕಟದ” ಸಮಯ ಎಂಬುದಾಗಿ ಹೌಲನು ತಿಳಿಸಿರುವನು.

ಈ ವಿಷಯವನ್ನು ಸೂಚಿಸಿ ಪೌಲನು ಒಂದು ಉದಾಹರಣೆಯನ್ನು ನೀಡಿರುವನು: “ನಾನು ಹಸಿದಿರುವಾಗಲೂ” ಎಂಬುದು. ಇನ್ನೊಂದು ಸ್ಥಳದಲ್ಲಿ ಪೌಲನು ಬರೆದು, “ಪ್ರಯಾಸ ಪರಿಶ್ರಮಗಳಿಂದ ಕೆಲಸ ನಡಿಸಿ ಅನೇಕ ಸಾಲಿ ನಿರ್ದೋಷವಾಗಿ ಹಸಿವೆ ... ಬಾಯಾಲಿಕೆಗಳನ್ನು ಪಟ್ಟು ... ಅನೇಕ ಸಾಲಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ” (2 ಕೊರಿಂಥ 11:27). ಬಹುಶಃ ನೀವುಗಳು ಸಹ ಹೀನವಾದ ಅನುಭವವನ್ನು ಹೊಂದಿರಬಹುದು. “ಕೆಟ್ಟ ದಿವಸಗಳನ್ನು”: ಎದುರಿಸುವಂಥ ಶಕ್ತಿಯನ್ನು ಪೌಲನು ಹೊಂದಿದ್ದನು - ಯಾವ ರೀತಿಯಲ್ಲಿ ಎದುರಿಸಿದನು ಎಂದು ನಮ್ಮ ಮುಂದಿನ ಪಾಠದಲ್ಲಿ ಗಮನಿಸೋಣ.

ದೇವರು ನಮ್ಮ ಅಗತ್ಯಗಳನ್ನು ನೀಗಿಸುವನು: ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು! “ಹೌದು ಜೀವಿತದ ಎಲ್ಲಾ ಅಗತ್ಯಗಳನ್ನು ಕೊಡುವೆನೆಂಬುದಾಗಿ ದೇವರು ವಾಗ್ದಾನ ಮಾಡಿದ್ದಾನೆ” [ನೋಡಿರಿ ಮತ್ತಾಯ 6:31-33; ಕೀರ್ತನೆ 37:25], ಹೌದು ನಿಶ್ಚಯವಾಗಿಯೂ ದೇವರ ಮಗುವು ಹಸಿವಿನಿಂದ ಇರಲು ಅಸಾಧ್ಯ! ಪೌಲನು ಸಹ ದೇವರ ಮಗುವಾಗಿದ್ದನು, ಆದಾಗ್ಯೂ ಅವನು, “ಅನೇಕ ಸಾಲಿ ಹಸಿವೆ ಯಿಂದ ಇದ್ದನು” (2 ಕೊರಿಂಥ 11:27). ಭಿಕ್ಷಾಗಾರನಾದಂತೆ ಲಾಜರನು ದೇವರ ಆಯ್ಕೆ ಆಗಿದ್ದರೂ, ಹಸಿವಿನಿಂದ ಇದ್ದನು (ಲೂಕ 16:20-22). ಹೌದು, ದೇವರು ನಮ್ಮ ಹೊಟ್ಟೆಯ ವಿಷಯದಲ್ಲಿ ಚಿಂತಿಸುತ್ತಾನೆ (ಕೆಲವು ಕ್ಷಣಗಳಲ್ಲಿ ಅದರ ಕುರಿತು ಹೇಳುತ್ತೇನೆ), ಆದರೆ ಆತನು ನಮಗಾಗಿ ಜಾಗೃತವಹಿಸುತ್ತಾನೆ ಮತ್ತು ಎಲ್ಲಾದಕ್ಕಿಂತ ಹೆಚ್ಚಾಗಿ ನಮ್ಮ ಆತ್ಮದ ಬಗ್ಗೆ ಹೆಚ್ಚು ಚಿಂತಿಸುತ್ತಾನೆ. ನಂಜಗಸ್ತನಾದ ದೇವರ ಮಗುವಿಗೆ ಹಸಿವೆ ಯಾಗಲೇ, ಅನಾರೋಗ್ಯವಾಗಲೇ, ಅಥವಾ ಬಡತನವಾಗಲೇ ಇರುವುದಿಲ್ಲ ಎಂದು ಅನೇಕರು ಈ ದಿನಗಳಲ್ಲಿ ಪ್ರಸಂಗಿಸುತ್ತಾರೆ. ಈ ವಿಧವಾದ ಸ್ವಾರ್ಥಿಮಯವಾದ ತಪ್ಪುಗಳು, ಪೌಲನನ್ನು “ಅಪನಂಜಗಸ್ತನನ್ನಾಗಿ” ಮಾಡಬಹುದು; ಅನೇಕ ಸಾಲಿ ಪೌಲನು ಈ ಎಲ್ಲಾ ಸಂಗತಿಗಳನ್ನು ಹೊಂದಿದ್ದನು (2 ಕೊರಿಂಥ 11:27; 12:7).

ಪೌಲನು ಜೀವಿತದಲ್ಲಿ ಕಷ್ಟಕರವಾದದ್ದನ್ನು ಮಾತ್ರ ಹೊಂದಿರದೆ; ಅವನು ಉತ್ತಮವಾದ ಸಂದರ್ಭಗಳನ್ನು ಸಹ ಹೊಂದಿದ್ದನು. ಅವನು ಬರೆದು, “ನಾನು ಸಮೃದ್ಧಿಯಾಗಿರಲೂ ಬಲ್ಲಿನು ಮತ್ತು ಐಶ್ವರ್ಯವಂತನಾಗಿರಲೂ ಬಲ್ಲಿನು ಎಂದನು” ಜಾಲನು ಉತ್ತಮವಾದ ಹಿನ್ನೆಲೆಯಿಂದ ಬಂದವನು ಮತ್ತು ಆಸ್ತಿಯನ್ನು ಹೊಂದಿದ್ದನು, ಎಂಬುದು ಕೆಲವರ ಸಂದೇಹ ಅವನ ಸಹೋದರರು ನೀಡಿದ ಕಾಣಿಕೆಯಿಂದ ತುಂಜ ತುಳುಕುವವನಾಗಿದ್ದನು ಎಂಬ ಅಭಿಪ್ರಾಯವು ಇದೆ (ನೋಡಿರಿ ಫಿಲಿಪ್ಪಿ 4:18). ಫುನಃ, ಅವನ ಸಮೃದ್ಧವಾದ ಅಹಾರವನ್ನು ಹೊಂದಿದ್ದನು ಎಂಬ ಅಭಿಪ್ರಾಯವು ಇದೆ: ಯಾವಾಗಲಾದರೂ ನೀವು ಸಮೃದ್ಧವಾದ ಊಟವನ್ನು ಮಾಡಿದ ನಂತರ “ನಿಮ್ಮ ತುಂಜದ” ಹೊಟ್ಟೆಯನ್ನು ನೋಡಿ “ನಾನು ತುಂಜದ್ದೇನೆ” ಎಂದು ಮೆಚ್ಚಿಕೊಂಡಿರುವಿರಾ? ಆ ನಂತರ ಪೌಲನ ತಿಳುವಳಿಕೆಯನ್ನು ಅರಿಯುತ್ತೇವೆ.

ನಾನು ಸಮೃದ್ಧಿಯಾಗಿರಲೂ ಬಲ್ಲಿನು ಎಂಬ ಪೌಲನ ಮಾತು ಅಷ್ಟರ್ಯ ಉಂಟು ಮಾಡುತ್ತದೆ. ಅವರ ಅಕ್ಷೇಪಣೆಗಳನ್ನು, “ನಾನು ... ಊಹಿಸಿಕೊಳ್ಳುತ್ತೇನೆ ಸಮೃದ್ಧಿಯಲ್ಲಿ ಜೀವಿಸಲು ಎಲ್ಲರೂ ಬಲ್ಲರು” ಇಲ್ಲ, ಅವರಿಗೆ ತಿಳಿದಿರುವುದಿಲ್ಲ. ದೇವರಲ್ಲಿ ಸಮೃದ್ಧಿಯಾದ ಜೀವನವನ್ನು ಜೀವಿಸಲು ಎಲ್ಲರು ತಿಳಿದಿರುವುದಿಲ್ಲ, ಬಡತನದಲ್ಲಿ ಎಷ್ಟು ಅಪಾಯ ಇದೆಯೋ, ಅಷ್ಟೇ ಅಪಾಯವು ಐಶ್ವರ್ಯದಲ್ಲಿಯೂ ಸಹ ಇರುತ್ತದೆ. ಒಂದು ವೇಳೆ, ಅಧಿಕವಾಗಿ ಇರಬಹುದು ಎಂದನು. ಪೌಲನು ಎಚ್ಚರಿಸಿರುವನು,

ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟೇರಣೆಯೆಂಬ ಉರ್ಲನಲ್ಲಿ ಸಿಕ್ಕಿಕೊಂಡು ಬುದ್ಧಿಬಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಅಶಿಗಳಲ್ಲಿ

ಜೇಕುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ತ್ರಿವಿಧವಾದ ನಷ್ಟವನ್ನು ಅನುಭವಿಸಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿವಿ ಕೊಳ್ಳುತ್ತಾರೆ (1 ತಿಮೊಥೆ 6:9, 10).

ಒಬ್ಬನು ಬಡತನದಲ್ಲಿದ್ದರೆ, ಅವನು ಕುಂದಿ ಹೋಗುವ ಅಪಾಯವಿದೆ. ಒಬ್ಬನು ಐಶ್ವರ್ಯವಂತನಾದರೆ, ಅವನು ಅಹಂಕಾರದ ಅಪಾಯದಲ್ಲರುವನು (ನೋಡಿರಿ ಪ್ರಕಟನೆ 3:17). ಆಗೂರನು "... ನನಗೆ ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡಬೇಡ ಎಂದು ಪ್ರಾರ್ಥಿಸಿದನು ... ಹೊಟ್ಟೆ ತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು; ಬಡವನಾದರೆ ಕಟ್ಟತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು" (ಜ್ಞಾನೋಕ್ತಿ 30:8, 9).

"ಬಡತನವು ಅವನನ್ನು ಕ್ಷೀಣಿಸಲು, ಅಥವಾ ಐಶ್ವರ್ಯವು ಅವನನ್ನು ಅಹಂಕಾರಿಯನ್ನಾಗಿ ಮಾಡಲು ಹೊಲಿಸಲು ಅವಕಾಶ ಮಾಡಿಕೊಡಲಿಲ್ಲ."⁷ ಜೀವಿತದ ಸನ್ನಿವೇಶಗಳು ಕ್ಷಣದಲ್ಲೆ ಇಲ್ಲವಾಗುತ್ತವೆ ಮತ್ತು ಈ ಸಂದರ್ಭಗಳು ಹೊಲಿಸಲು ಎಂಥವನು ಎಂಬುದಕ್ಕೆ ಸೂಚನೆಯಾಗದಂತೆ ಎಚ್ಚರವುಳ್ಳವನಾಗಿದ್ದನು. ಅದರಿಂದ ಅವನು ಸಕಲ ಸನ್ನಿವೇಶಗಳನ್ನು ಕರ್ತನ ಸಹಾಯದಿಂದ ಹತೋಟಿಯಲ್ಲಡಲು ಸಾಧ್ಯ ಎಂದು ತಿಳಿದಿದ್ದನು. ಅದರಿಂದ ಹೊಲಿಸಲು, "ಎಲ್ಲಾ ಸಂದರ್ಭಗಳಲ್ಲೂ ನಾನು ಸಂತುಷ್ಟನು ಎಂದು ಹೇಳಿದನು." ಅದು "ಕೆಟ್ಟದ್ದಾಗಿರಲಿ" ಅಥವಾ "ಒಳ್ಳೆಯದಿರಲಿ" ಅವನ ಹೇಳಿಕೆಗಳು ನನಗೆ ಬಹಳ ಆಶ್ಚರ್ಯವಾಗಿವೆ. ಹಾಗೆಯೇ ನಾನು ನನ್ನ ಕೆಲವು ಸನ್ನಿವೇಶಗಳಲ್ಲಿ ಸಂತುಷ್ಟನಾಗದೇ ಇರುವುದು ನನಗೆ ನಾಚಿಕೆ ಉಂಟುಮಾಡುತ್ತದೆ.

ಇನ್ನೊಂದೆಡೆ ಹೊಲಿಸಲು ಬರೆದು, ಸಂತುಷ್ಟಿ ಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ ಎಂದು ಹೇಳಿರುವನು: "ನಾವು ಲೋಕದೊಳಕ್ಕೆ ವಿನೂ ತಕ್ಕೊಂಡು ಬರಲಿಲ್ಲವಷ್ಟೆ. ... ಅದರೊಳಗಿಂದ ವಿನೂ ತಕ್ಕೊಂಡು ಹೋಗಲಾರವು ನಮಗೆ ಅನ್ನವಸ್ತುಗಳಿದ್ದರೆ ಸಾಕು" (1 ತಿಮೊಥೆ 6:6-8). ಇಜ್ರಿಯ ಬರಹಗಾರನು ಬರೆದು, "ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವುಗಳೆಲ್ಲ ತ್ಯಜಿಸಿರಾಗಿರಿ; ನಾನು ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ" (ಇಜ್ರಿಯ 13:5).

ವಿವರಣೆ

ಸ್ವಲ್ಪ ತಡೆದು, ಪ್ರಶ್ನೆಯನ್ನು ಕೇಳುವ ಸಮಯವು ಇದಾಗಿದೆ, "ಹೊಲಿಸ ಸಂತುಷ್ಟತೆಯ ಅರ್ಥವೇನು?" "ಸಂತುಷ್ಟಿ" ಎಂಬ ಪದವು ಕೆಲವು ಸಾಲಿ ಅಪಾರ್ಥವಾಗಿರುತ್ತದೆ ಸಂತುಷ್ಟಿ ಎಂಬುದು ಉದಾಸೀನದ ಸಮಾಧಾನವಲ್ಲ. "ಎಲ್ಲವೂ ಸರಿಯಾದ, ಸಂದರ್ಭ ಇರದೆ ಇರುವಾಗ, ಸರಿಯಾಗಿದೆ ಎಂಬ ನಳನೆಯು ಆಗಿರುವದಿಲ್ಲ. ಪ್ರತಿ ಸಮಸ್ಯೆಯ ಸಹಾರಾತ್ಮಕ ದೋಷಣೆಯು ಆಗಿರುವದಿಲ್ಲ."⁸

ನಾನು "ಸಂತುಷ್ಟಿಯ" ಕುರಿತು ತರ್ಕಗಳನ್ನು ಆಲಿಸಿರುವೆನು, ಅದು ಆಂಗ್ಲ ಭಾಷೆಯ ಪದವನ್ನು ಒಳಗೊಂಡಿರುತ್ತದೆ. ಕೆಲವು ಸಾಲಿ "ಸಂತುಷ್ಟ" ಮತ್ತು "ಸಂತುಷ್ಟಿಯ" ನಡುವೆ ವ್ಯತ್ಯಾಸಗಳಿವೆ: "ನಮಗಿರುವದರಲ್ಲಿ ಸಂತುಷ್ಟರಾಗಿರಬೇಕು," ಕೆಲವರ ಹೇಳಿಕೆ ವಿನಂದರೆ, "ನಾವು ಇರುವದರಲ್ಲಿ ಸಂತುಷ್ಟರಾಗಿ, ಉತ್ತಮವಾದದ್ದಕ್ಕೆ ಪ್ರಯತ್ನಿಸಬಾರದು ಎಂಬುದಾಗಿರುವದಿಲ್ಲ." ಆ ಹೇಳಿಕೆಯಲ್ಲಿ ಕೆಲವು ಸತ್ಯಗಳಿವೆ - ಫಿಲಿಪ್ಪಿ 4:11ರ "ಸಂತುಷ್ಟ" ಎಂಬ ಗ್ರೀಕ್ ಪದದ ಅನುವಾದ "ಸಂತುಷ್ಟರಾಗಿರುವುದು."⁹ ಅನೇಕ ಅನುವಾದಗಳಲ್ಲಿ ವಚನ 11ರ "ಸಂತುಷ್ಟಿಯ" ಬದಲು "ಸಂತುಷ್ಟಿ" ಎಂಬುದಾಗಿದೆ (ಅಥವಾ ಜೊತೆಯಲ್ಲಿ) (AB,

NCV, CEV, TEV).

ನಿಜವಾಗಲೂ ಪೌಲನ ಈ ಹೇಳಿಕೆಯ ಅರ್ಥವನ್ನು ನಾವು ತಿಳಿಯ ಬೇಕಾದರೆ, ಅಂಗ್ಲ ಭಾಷೆಗಿಂತಲೂ, ಗ್ರೀಕ್ ಪದವನ್ನೇ ನಾವು ನೋಡಬೇಕು. 1 ತಿಮೊಥೆ 6:6-8 ಮತ್ತು ಇಬ್ರಿಯ 13:5ರ “ಸಂತುಷ್ಟ” ಎಂಬ ಪದವು (*arkeo* ಎಂಬ ಅಕಾರ) “ಸಾಕಷ್ಟು” ಎಂಬ ಅರ್ಥ “ಫಿಲಿಪ್ಪಿ 4:11 (*autarkes*) ಎಂಬ ಪದವನ್ನು “ಸ್ವಾ” (*autos*) ಎಂಬ ಪದದೊಂದಿಗೆ ಜೋಡಿ ಸಲಾಗಿದೆ.¹⁰ NASBಯಲ್ಲಿ ಫಿಲಿಪ್ಪಿ 4:11: “ಸಂತುಷ್ಟ” ಎಂಬ ಪದವು “ತನಗೆ ಸಾಕಷ್ಟು” ಎಂಬುದಾಗಿದೆ. REBಯಲ್ಲಿ ಎಲ್ಲಾ ಸಂದರ್ಭಗಳಲ್ಲೂ ನಾನು ನನ್ನಲ್ಲಿ “ಸಾಕಷ್ಟು ತೃಪ್ತಿ” ಹೊಂದಿರುವೆನು. “ಬಾಹಿರ ಪರಿಸ್ಥಿತಿಗೆ ಶಿಸ್ತಿನಿಂದ ಹೊಂದಿಕೊಂಡಿರುವ ಹಾಗೂ ಅವನಿಗೆ ಮುಂದೆ ಬರುವಂತ ಯಾವುದೇ ಪ್ರಸಂಗವನ್ನು ಜಯಿಸುವವಕ್ಕೆ ಸಿದ್ಧನಾಗಿರುವ ವ್ಯಕ್ತಿಗೆ ಈ ಪದವನ್ನು ಬಳಸಲಾಗಿದೆ.”¹¹

ಪೌಲನ ದಿವಸಗಳಲ್ಲಿದ್ದ ಸ್ವಾಯಿಕ್ ಪಂಡಿತರು *autarkes* ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದರು. ಹೃದಯದ ಆನೆ ಮತ್ತು ಉದ್ದೇಗವನ್ನು ತೃಪ್ತಿಸಿ ಸಂಪೂರ್ಣ ಸ್ವ - ತೃಪ್ತ ರಾಗಿರುವುದೇ ಅವರ ಮುಖ್ಯ ಗುರಿಯಾಗಿತ್ತು. ಮತ್ತು ಇತರರಿಗೆ ಪ್ರೀತಿಯನ್ನು ಮತ್ತು ಚಿಂತನೆಯನ್ನು ನಿರಾಕರಿಸಿದ್ದರು, T. R. ಗೆಲ್ಲೋವರ್ವರು, ಸ್ವಾಯಿಕ್ವರವರು “ತಮ್ಮ ಹೃದಯವನ್ನು ಮರುಭೂಮಿಯನ್ನಾಗಿಸಿದ್ದರು, ಅದನ್ನು ಅವರು ಶಾಂತಿ”¹² ಎಂದು ಕರೆ ದಿದ್ದರು ಎಂದು ಹೇಳಿರುವರು. “ಉದ್ದೇಗರಹಿತವಾದ, ಮರಗಟ್ಟದ ಮನೋಭಾವನೆಯನ್ನು ಮತ್ತು ಸ್ವರ್ಷವನ್ನು ಹೊಂದದ ಮನುಷ್ಯನಿಗೆ, ಸ್ವಾಯಿಕ್ವರವರು *autarkes* ಎಂಬ ಪದವನ್ನು ಬಳಸುತ್ತಿದ್ದರು ಎಂದು ಅಲೆಕ್ಸೆಂಡ್ರಿಯರ್ ತಿಳಿಸಿರುವರು ...”¹³ ಪೌಲನ ಕುರಿತಾಗಿ ನೀವು ವಿನನ್ನಾದರೂ ತಿಳಿಯಬಯಸಿದರೆ, ಪೌಲನು ಈ ವಿಧವಾದ ಪದವನ್ನು ಬಳಸಿರುವುದಿಲ್ಲ.

ದೈವಿಕ ಅಸಂತುಷ್ಟತೆ ಎಂಬುದಾಗಿ ಇರದೆ ಇರುವುದರಿಂದ, ಪೌಲನು ಸ್ವಾಯಿಕ್ವರಂತೆ ಸ್ವರ್ಷ ಜ್ಞಾನವಿಲ್ಲದವನಾಗಿರಲಿಲ್ಲ. ಪಾಪಸಹಿತವಾದ ಸನ್ನಿ ವೇಶವು ಉದ್ಯವಿಸಬಹುದು. ಒಬ್ಬನು ಅಪೂರ್ಣತೆಯಲ್ಲಿ ಸಂತ್ಯಕ್ತನಾಗಬಹುದಾದರೂ, ಇತರರ ಸಂಕಟ ಮತ್ತು ಯಾತನೆಯ ಕುರಿತು ಚಿಂತನೆ ಮಾಡದೆ ಇರುವುದು, ಪೂರ್ತಿ ಪ್ರಪಂಚವು ದೇವರ ಸುವಾರ್ತೆಯನ್ನು ಅರಿಯದೆ ಇರುವಾಗ, ಒಬ್ಬನು ಸಂತುಷ್ಟನಾಗಿರುವುದು, ಪೌಲನ ಕಾರ್ಯವಾಗಿರಲಿಲ್ಲ.¹⁴

ಇನ್ನೊಂದು ದೃಷ್ಟಿಯಲ್ಲಿ, ಅಪೊಸ್ತಲನು ತನ್ನಲ್ಲಿ ಸಂತೃಪ್ತಿ ಹೊಂದಿದ್ದನು ಎಂದು ಸಹ ತಿಳಿಸಿರುವನು. ಸಂತೋಷ ಮತ್ತು ಸಂತೃಪ್ತಿಗಾಗಿ ಅವನು ಬಾಹಿರವಾದ ಸನ್ನಿವೇಶ ಗಳನ್ನು ಅವಲಂಬಿಸಿರಲಿಲ್ಲ, ಆದರೆ ಕೆಲವರು ಬಾಹಿರವಾದ ಸನ್ನಿವೇಶಗಳು ಸಂತೃಪ್ತಿಗೆ ಅಗತ್ಯ ಎಂದು ತ್ರಿತಿ ಪಾದಿಸುತ್ತಾರೆ:

- “ಒಂದು ವೇಳೆ ನನಗೆ ಹೆಚ್ಚು ಹಣವಿದ್ದರೆ ...”
ಅಥವಾ “ಕೇವಲ ಕೆಲವು ವಿಷಯಗಳಿಗೆ ಮಾತ್ರ ನಾನು ಹೊಣೆಯಾಗಿದ್ದರೆ ...”
- “ಒಂದು ವೇಳೆ ನನಗೆ ಒಳ್ಳೆಯ ಹೆಂಡತಿ/ಗಂಡ ಇದ್ದರೆ ...”
ಅಥವಾ “ನನಗೆ ಮಕ್ಕಳಾದರೆ ...”
ಅಥವಾ “ನನ್ನ ಮಕ್ಕಳು ಮುದುಕರಾದರೆ ...”
- “ನನಗೆ ಹೆಚ್ಚು ಜವಾಬ್ದಾರಿ ಇದ್ದರೆ ...”
ಅಥವಾ “ನನಗೆ ಕಡಿಮೆ ಜವಾಬ್ದಾರಿ ಇದ್ದರೆ ...”

ಪೌಲನ ತೃಪ್ತಿಯು ಬಾಹಿರವಾದ ವಿಷಯಗಳಿಗೆ ಸಂಬಂಧಪಟ್ಟಿರಲಿಲ್ಲ, ಆದರೆ ಅವನ

ಅಂತರಾಳದ ಸಂತ್ಯಾಪ್ತಿಗೆ ಸಂಬಂಧ ಪಟ್ಟಿತ್ತು, ಸ್ವಾಯಿರನ ಬೋಧನೆಯಂತೆ, ಅದು ಸ್ವಾರ್ಥದಿಂದ ಉದ್ಭವಿಸುವ ಸಂತ್ಯಾಪ್ತಿಗೆ ಒಳಪಟ್ಟಿರಲಿಲ್ಲ. ಅದರ ಬದಲಾಗಿ, ಅದು ದೈವಿಕ ಮೂಲವನ್ನು ಅವಲಂಬಿಸಿತ್ತು (ನೋಡಿ 2 ಕೊಲಿಂಥ 9:8; 12:9, 10). ಫಿಲಿಪ್ಪಿ 4ರ 11 ಮತ್ತು ವಚನ 13ನ್ನು ಒಟ್ಟಿಗೆ ಸೇರಿಸಿದರೆ, ಬಿಪರ್ಯಾಸದ ಸತ್ಯವನ್ನು ತಿಳಿಯಬಿಡಿ: ಹೌಲನು ಕ್ರಿಸ್ತನನ್ನು ಅವಲಂಬಿಸಿದ್ದರಿಂದ, ಇತರೆ ಪಲಿತ್ಯಿಗಳಿಗೆ ಸ್ವತಂತ್ರನಾಗಿದ್ದನು. AB ಅನುವಾದದ ವಚನ 13ರಲ್ಲಿ “ಕ್ರಿಸ್ತನ ಸಮ್ಮುದ್ಧಿಯಲ್ಲಿ ನಾನು ಸ್ವ - ಸಮ್ಮುದ್ಧಿಯುಳ್ಳವನಾಗಿರುವೆನು.”

ವಚನ 13ರನ್ನು ಗಮನಿಸುವ ಮೊದಲು, ಇನ್ನೊಂದು ಪದವನ್ನು ನಾವು ಗಮನಿಸಲೇ ಬೇಕು - ಅದು “ಕಲ” ಎಂಬ ಪದವಾಗಿದೆ: “ನಾನಂತೂ ಇದ್ದ ಸ್ಥಿತಿಯಲ್ಲಿಯೇ, ಸಂತುಷ್ಟನಾಗಿರುವುದನ್ನು ಕಲಿತುಕೊಂಡಿದ್ದೇನೆ (ವಚನ 11; ಒತ್ತಿ ಹೇಳಿದ್ದು ನನ್ನದು). ಮೂಲ ಭಾಷೆಯಲ್ಲಿ “ಕಲಿತು ಕೊಂಡೆನು” ಎಂಬುದು, ಅನಿಶ್ಚಿತ ಭೂತಕಾಲದಲ್ಲಿದೆ, ಅದು ಗತಿಸಿಹೋದ ಕಾಲದಲ್ಲ ಜರುಗಿದ ಒಂದು ಘಟನೆ. ಹೌಲನು ತಾನು ಪರಿವರ್ತನೆ ಹೊಂದಿದ ಸಮಯದಲ್ಲ - ಇದನ್ನು ಕಲಿತುಕೊಂಡನು ಎಂಬುದಾಗಿ ಕೆಲವರ ಅಭಿಪ್ರಾಯ. ಹೇಗೂ ವಚನ 11ನ್ನು 12 ಮತ್ತು 13ರ ಸಂಗಡ ನೋಡುವಾಗ, ಅವರ ಕ್ರೈಸ್ತ ಜೀವಿತವೆಲ್ಲ ಒಂದು ಕಲಿತೆಂದು ಅನುಭವ ಎಂಬ ನಿರ್ಣಯವಾಗಿತ್ತು ಎಂಬದೇ (ಅವನ ಕಳೆದ ಜೀವಿತದ ಘಟನೆ). ಕರ್ತನ ಸಹಾಯದಿಂದ, ಹೌಲನು ಸಕಲ ಸವಾಲುಗಳನ್ನು ಎದುರಿಸಿದನು ಎಂಬುದು ಅವನ ನಿರ್ಣಯಾಗಿದೆ.

ಜೀವಿತದ ಸಕಲ ಪಲಿತ್ಯಿಗಳನ್ನು ಎದುರಿಸುವಂಥ ಶಕ್ತಿಯನ್ನು ಹೊಂದಿದವನಾಗಿ ಹೌಲನು ಹುಟ್ಟಿದವನು ಎಂಬುದಾಗಿ ತಿಳಿಸುತ್ತಿರುವುದಿಲ್ಲ. ಅವನ ದೀಕ್ಷಾಸ್ನಾನದ ಸಮಯದಲ್ಲ ಈ “ವರವನ್ನು” ಅವನು ಪಡೆದಿದ್ದನು ಎಂಬುದಾಗಿ ಇರುವುದಿಲ್ಲ. ಅದರ ಬದಲಾಗಿ, ಅಪೊಸ್ತಲನು ಸಂಕಟದ ಅನುಭವದ ಮೂಲಕ ಈ ಪಾಠವನ್ನು ಕಲಿತು ಕೊಂಡನು (ನೋಡಿ 2 ಕೊಲಿಂಥ 12:7-10) ಮತ್ತು ಪ್ರಾರ್ಥನೆಯಿಂದ ಕಲಿತಿದ್ದನು (ನೋಡಿ ಫಿಲಿಪ್ಪಿ 4:6, 7). ಹೌಲನು ಈ ಲೀಡಿಯಾಗಿ ಕಲಿಯಬೇಕಾಗಿದ್ದರೆ, ನಮಗೂ ಅದರ ಅಗತ್ಯವಿದೆ, ಹೌಲನು ಕಲಿತನು, ನಾವು ಸಹ ಕಲಿಯುವ.

ಬಲಪಡಿಸುವ “ರಹಸ್ಯ” (4:12, 13)

ಒಂದು “ರಹಸ್ಯ”

ಸಂತುಷ್ಟತೆಯನ್ನು ಕಲಿಯಲು, ಹೌಲನ “ರಹಸ್ಯ”ವೇನು ಎಂಬುದನ್ನು ಅರಿಯಲೇ ಬೇಕು, “ನಾನು ಯಾವ ತರದ ಸ್ಥಿತಿಯಲ್ಲಿದ್ದರೂ, ಅದರ ಗುಟ್ಟು ನನಗೆ ತಿಳಿದದೆ ಎಂದು ಹೇಳುತ್ತಾನೆ” (ವಚನ 12ಬ; ಒತ್ತಿ ಹೇಳಿದ್ದು ನನ್ನದು). “ಗುಟ್ಟನ್ನು ಕಲಿತು ಕೊಂಡಿದ್ದೇನೆ” ನನಗೆ ತಿಳಿದದೆ ಎಂಬುದನ್ನು ಗ್ರೀಕ್ ವಿಕಪದದಲ್ಲ ಅನುವಾದಿಸಿ (memuemai, muelo ಎಂಬ ಅಕಾರ) “ರಹಸ್ಯಕ್ಕಾಗಿ ಒಳಪಡಬಿಡೆ”¹⁵ NEBಯಲ್ಲಿ “ಮುನುಷ್ಯನ ಸಕಲ ವಿಧವಾದ ವಿಳು ಮತ್ತು ಬೀಳುಗಳಲ್ಲಿ ಸಾಕಷ್ಟು ಪಾಠವನ್ನು ಕಲಿತಿರುವೆನು.” ಅನ್ಯ ಪಂಗಡದವರು muelo ಎಂಬ ಪದವನ್ನು ತಮ್ಮ ಮೂಲ ಹಕ್ಕಿಗಾಗಿ ಉಪಯೋಗಿಸುತ್ತಿದ್ದರು. ಹೌಲನು, ಯಾವುದೇ ವಿಧವಾದ “ನಿಗೂಡ” ಸಂಗತಿಗಳನ್ನು ಹಾದು ಬಂದಿರಲಿಲ್ಲ, ಅಥವಾ ಯಾವುದೇ ರಹಸ್ಯವಾದ ಸಂಸ್ಕಾರದ ಮೂಲಕವೂ ಹಾದು ಬಂದಿರಲಿಲ್ಲ, ಅದರ ಬದಲಾಗಿ, ಅದ್ಭುತವಾದ ಗುಣರನ ಮೂಲಕ ಕ್ರೈಸ್ತ ಜೀವಿತವನ್ನು ಅರಿತಿದ್ದನು. ಆ “ರಹಸ್ಯವೇನೆಂದರೆ,” ಸಕಲ ಸ್ಥಿತಿಯಲ್ಲೂ ಕರ್ತನು ಅವನ ಸಂಗಡ ಇದ್ದನು (2 ತಿಮೊಥೆ 4:16-18), ಮತ್ತು ಆತನು ಅವರಿಗೆ ಸಹಾಯಿಸಿ ಬಲಪಡಿಸಿದ್ದನು.

“ಹೌಲನ ಪ್ರಸಿದ್ಧವಾದ ಮಾತುಗಳಲ್ಲಿ”¹⁶ ಅಡಕವಾಗಿರುವ ಸತ್ಯವನ್ನು ಫಿಲಿಪ್ಪಿ ಪುಸ್ತಕದಲ್ಲ

“ಬಹಳ ಉಚ್ಚ ಮತ್ತು ಪರಿಶಯವಿರುವ ಸಂದೇಶವನ್ನು” ಈ ಅಧ್ಯಾಯದಲ್ಲ ಗಮನಿಸಿ:¹⁷ “ನನ್ನನ್ನು ಬಲಪಡಿಸುವಾತನಲ್ಲದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” (ಫಿಲಿಪ್ಪಿ 4:13). “ಆತನ” ಎಂಬ ಪದವನ್ನು ಯೇಸುವಿನ ಸೂಚನೆಗಾಗಿ ಹೌಲನು ಬಳಸಿರುವನು. KJVಯಲ್ಲಿ “ನನ್ನನ್ನು ಬಲಪಡಿಸುವ ಶ್ರೀಶ್ವರನಲ್ಲದವನಾಗಿ ಎಲ್ಲಕ್ಕೂ ಶಕ್ತನಾಗಿದ್ದೇನೆ.” ಮೂಲಭಾಷೆಯಲ್ಲಿ “ಕ್ರಿಸ್ತನು” ಎಂಬ ಪದವನ್ನು ಬಳಸದೆ ಇದ್ದರೂ “ಹೌಲನ ಅಂತರ್ಯವನ್ನು ಅರಿತವರು ಈ ಪದವನ್ನು ಸೇರಿಸಿದರು.”¹⁸

ಫಿಲಿಪ್ಪಿ 4:13ರ ಶಕ್ತಿಯುಳ್ಳ ವಾಕ್ಯವನ್ನು ಆಂಗ್ಲ ಭಾಷೆಯಲ್ಲಿ ಅನುವಾದಿಸುವುದು ಕಷ್ಟಕರವಾಗಿದೆ. “ನಾನು ಶಕ್ತನಾಗಿದ್ದೇನೆ” “ಬಲ” (*ischuros*)¹⁹ ಎಂಬುದು ತ್ರಿಯಾಪದದ ಅನುವಾದದ ಪದವಾಗಿದೆ. ಹ್ಯಾಗೂ ಮೆಕಾರ್ಡ್‌ವರು ವಚನ 13ರ ಮೊದಲ ಭಾಗವನ್ನು ಅನುವಾದಿಸಿ: “ಸಕಲಸ್ಥಿತಿಗಳಲ್ಲಿಯೂ ನಾನು ಬಲವನ್ನು ಹೊಂದಿಕೊಂಡಿರುತ್ತೇನೆ.”²⁰ ನಂತರದ ಭಾಗದಲ್ಲಿರುವ, “ಬಲ ಪಡಿಸುವಾತನು” ಎಂಬ ಗ್ರೀಕ್ ಜೋಡಿ ಪದದಿಂದ ಅನುವಾದಿಸಲಾಗಿದೆ. ಆ ಪದದ ತ್ರಿಯಾಪದವು *dunamis*, ಎಂಬುದಾಗಿದ್ದು, ಅದರಿಂದ “ಡೈನಾಮೈಟ್” ಎಂಬ ಪದವನ್ನು ನಾನು ತಿಳಿದಿರುತ್ತೇವೆ. ಅದರ ಪೂರ್ಣಪದ “ಒಳಗೆ” (ಋಷಿ: *en*) ಎಂಬುದಾಗಿದೆ. ಇನ್ನೊಂದು ವಿಧದಲ್ಲಿ ಈ ವಚನ ಭಾಗವನ್ನು ಅನುವಾದಿಸಿ “ನನ್ನೊಳಗೆ ಬಲವನ್ನು ತುಂಜಿಸುವಾ ತನಲ್ಲ ಎಂಬದೆ.”²¹ ಈ ವಾಕ್ಯಭಾಗವು ವರ್ತಮಾನ ಕಾಲದಲ್ಲಿದ್ದು (ಮುಂದುವರೆದ ತ್ರಿಯೆಯ ಸೂಚನೆಯಾಗಿದೆ), ಅದರಿಂದ ಇದನ್ನು, “ನನ್ನನ್ನು ನಿರಂತರವಾಗಿ ಬಲಪಡಿಸುವಾತನಲ್ಲದ್ದುಕೊಂಡು ನಾನು ಎಲ್ಲಾ ಸಂಗತಿಗಳನ್ನು ಮುಂದುವರೆಸುತ್ತೇನೆ!” ಯಾವ ಲೀತಿ ಯಲ್ಲಿಯೂ ಈ ವಚನವನ್ನು ಅನುವಾದ ಮಾಡುವುದಾದರೂ, ಅದರಲ್ಲಿ ಬಲ ಮತ್ತು ಭರವಸೆಯು ಇರುತ್ತದೆ:

- TEV: “ಕ್ರಿಸ್ತನು ನೀಡುವಂತೆ ಬಲವನ್ನು ಹೊಂದಿದವನಾಗಿ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ನಾನು ಬಲ ಹೊಂದಿರುತ್ತೇನೆ.”
- CEV: “ಸಕಲವನ್ನು ಎದುರಿಸಲು ಕ್ರಿಸ್ತನು ನನಗೆ ಬಲವನ್ನು ನೀಡುವನು.”
- ಫಿಲಿಪ್ಪಿ: “ನನ್ನಲ್ಲಿ ವಾಸಿಸಿರುವ ಬಲದ ನಿಖರತೆ ನಾನು ಸಕಲ ಸಂಗತಿಗಳನ್ನು ಎದುರಿಸಲು ನಾನು ಸಿದ್ಧನಾಗಿದ್ದೇನೆ.”

ಈ ವಚನದಂತೆ ಕ್ರೈಸ್ತರನ್ನು ಬಲಪಡಿಸಿ ಉತ್ತೇಜನ ಪಡಿಸುವ ಬೇರೆ ಯಾವುದೇ ಭಾಗವನ್ನು ನಾನು ತಿಳಿದಿರುವದಿಲ್ಲ. ಅದನ್ನು “ಕತ್ತಲ ಸ್ಥಳದಲ್ಲಿರುವ ಒಂದು ಕಿರಣ” ಎಂದು ಕರೆಯಲಾಗಿದೆ.²² ಹಾಗೂ ಸಂಕಟ ಸಮಯದ ಬೆಳಕು ಆಗಿದೆ. ಜೀವಿತದ ಕೆಲವು ಪರಿಸ್ಥಿತಿಗಳು ಗುಣವಾದರೂ, ಇತರ ಪರಿಸ್ಥಿತಿಗಳನ್ನು ತಿಳಿಸಿಕೊಳ್ಳಬೇಕು. ಈ ಪರಿಸ್ಥಿತಿಗಳನ್ನು ಸಂತೋಷಮಯವನ್ನಾಗಿ ಮಾಡಲು ಕ್ರಿಸ್ತನ ಬಲವು ಶಕ್ತಿಯನ್ನು ನೀಡುತ್ತದೆ. ಕ್ರಿಸ್ತನೊಂದಿಗೆ ನಾವು ನಡೆಯುವಾಗ, ನಮಗೆ ಅಗತ್ಯವಿರುವ ಬಲವನ್ನು ದೇವರು ಅನುಗ್ರಹಿಸುತ್ತಾನೆ.

ಹೇಗೂ ವಚನ 13 ಕೆಲವು ಯೋಗ್ಯತೆಗಳನ್ನು ಬಯಸುತ್ತದೆ. “ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂಬ ಹೌಲನ ಹೇಳಿಕೆಯ ಅರ್ಥ ನಾನು 20 ಅಡಿ ಎತ್ತರದಿಂದ ಕೆಳಕ್ಕೆ ಧುಮುಕುವೆನು, ಗಂಟೆಗೆ ನೂರು ಕಿ. ಮೀ. ನಷ್ಟು ಓಡುವೆನು, ಅಥವಾ 60 ನಿಮಿಷಗಳ ಕಾಲ ನನ್ನ ಶ್ವಾಸವನ್ನು ಹಿಡಿದಿರುವೆನೆಂಬ ಅರ್ಥವಾಗಿರುವದಿಲ್ಲ. ಈ ಹಿನ್ನೆಲೆಯಲ್ಲಿ, “ಎಲ್ಲಕ್ಕೂ” ಎಂಬ ವಿಷಯವನ್ನು ವಚನ 11 ಮತ್ತು 12ರಲ್ಲಿ ಚರ್ಚಿಸಿ: ಯೇಸುವಿನ ನಿಖರವಾಗಿ ಅಪೊಸ್ತಲನು “ಕೆಟ್ಟ” ಹಾಗೂ “ಒಳ್ಳೆಯ” ಸ್ಥಿತಿಗಳಲ್ಲಿ ಸಂತ್ಯಜನಾಗಿದ್ದನು!

ವಿನೇ ಅದರೂ, ಇದರ ಅನ್ವಯವನ್ನು ಬಿಸ್ತಾರ ಮಾಡಲು ಸಾಧ್ಯವಿದೆ. ಮೂಲ ವಾಕ್ಯದಲ್ಲಿ, “ಎಲ್ಲಾ [ಸಂಗತಿಗಳು]” ಎಂಬ ಪದವನ್ನು ವಚನದ ಮೊದಲ ಭಾಗದಲ್ಲಿ

ತಿಳಿಸಲಾಗಿದೆ, ಮತ್ತು ಅದಕ್ಕೆ ಒತ್ತು ನೀಡಲಾಗಿದೆ: “ಎಲ್ಲಕ್ಕೂ ಶಕ್ತನಾಗಿದ್ದೇನೆ.” ಈ ಒಂದು ಬೆಳಕಿನಲ್ಲಿ ಪೌಲನ ಮಾತುಗಳನ್ನು ನಾವುಗಳು ತಿಳಿಯುವುದಾದರೆ, ಅದಕ್ಕೆ ನಾವು ನ್ಯಾಯ ದೊರಕಿಸಿಕೊಡುವುದಿಲ್ಲ. “ದೇವರು ನನ್ನಿಂದ ಬಯಸುವದನ್ನೆಲ್ಲವನ್ನು ನಾನು ಮಾಡಲು ಶಕ್ತನಾಗಿರುವೆನು. ಎಲ್ಲಾ ಸಂಗತಿಗಳು ಆತನ ಚಿತ್ತಕ್ಕೆ ಅನುಗುಣವಾಗಿರುತ್ತದೆ.” LBಯ ವ್ಯಾಖ್ಯಾನವು: “ದೇವರು ನನ್ನಿಂದ ಕೇಳುವದೆಲ್ಲವನ್ನು ನಾನು ಮಾಡುತ್ತೇನೆ.” ಕೆಲವು ಸಾಲಿ ದೇವರು ಬಯಸುವಂಥದ್ದನ್ನು ನಾನು ಮಾಡಲು ಸಾಧ್ಯವಿಲ್ಲ ಎಂಬ ಕಾರಣವನ್ನು ಅನೇಕರು ನೀಡುವರು. “ಆದರೆ ದೇವರ ಬಯಕೆಯನ್ನು ನನ್ನಿಂದ ಈಡೇರಿನಲು ಆಗುತ್ತಿಲ್ಲ” ಎಂದೇಬುವುದಾದರೆ ಫಿಲಿಪ್ಪಿ 4:13 ದೇವರ ಬಯಕೆಯನ್ನು ನೀನು ಈಡೇರುನಬಹುದು ಎಂಬ ಆಶ್ವಾಸನೆಯನ್ನು ನೀಡುತ್ತದೆ. ಅದನ್ನು ಮಾಡಲು ಆತನು ಸಹಾಯಿಸುವನು. ಕಾರಣ ನೀಡುವದಕ್ಕೆ ಪ್ರಯತ್ನಿಸಬೇಡಿ!

ಮೂಲ

“ಆತನಲ್ಲಿದ್ದುಕೊಂಡು” ಎಂಬ ಪದವು ಬಹು ಪ್ರಮುಖವಾಗಿದೆ. KJV ಮತ್ತು NIVಯ ಅನುವಾದವು “ಆತನ ಮೂಲಕ” ಎಂಬುದಾಗಿದೆ, ಬಹುಶಃ ಸರಳ ಅನುವಾದವನ್ನು ಒದಗಿಸಿರಬಹುದು. ಹೇಗೂ NASB “ಮೂಲಕ” ಎಂಬ ಪದದ ಬದಲಾಗಿ ಅಕ್ಷರಶಃ “ಆತನಲ್ಲ” ಎಂಬ ಈ ವಚನವು “ಕ್ರಿಸ್ತನಲ್ಲ” ಎಂಬುದಾಗಿದೆ. ಫಿಲಿಪ್ಪಿ 4:13ರಿಂದ ಜನರು ವಿಶೇಷವಾದ ಸಂತ್ಯೆಸುವಿಕೆಯನ್ನು ಬಿನ್ನಾರಮಾಡಿರುವರು. ಅದನ್ನು “ಸಕಾರಾತ್ಮಕವಾದ” ಹೇಳಿಕೆಯನ್ನಾಗಿ ಉಪಯೋಗಿಸಲಾಗಿದೆ ಅವಿಧೇಯ ಸ್ತ್ರೀ ಪುರುಷರ ಉತ್ತೇಜನಕ್ಕಾಗಿ ಈ ವಾಕ್ಯವನ್ನು ಬಳಸಲಾಗಿದೆ. ಈ ವಿಧವಾದ ಈ ವಾಕ್ಯವನ್ನು ಬಳಸಿರುವವರು, ಅದರಲ್ಲಿರುವ ಮುಖ್ಯ ಅಂಶವನ್ನು ಅಲಕ್ಷ್ಯ ಮಾಡಿರುವರು: “ಆತನಲ್ಲ,” “ಕ್ರಿಸ್ತನಲ್ಲ” ಇರುವವರಿಗೆ ಮಾತ್ರ ಈ ವಾಕ್ಯದ ವಾಗ್ದಾನವು ಬೀಸಲಾಗಿದೆ. ದೀಕ್ಷಾಸ್ನಾನ ಮಾಡಿಸಿಕೊಂಡಿರುವವರಿಗೆ (ಗಲಾತ್ಯ 3:26, 27), ಮತ್ತು ಆತನಲ್ಲ ಜೀವಿಸುವವರಿಗೆ ಮಾತ್ರ (ನೋಡಿರಿ ಕೊಲೊಸ್ಸೆ 2:6) ಅನ್ವಹಿಸುತ್ತದೆ.

ಯೇಸುವೇ ಪೌಲನ “ರಹಸ್ಯವಾಗಿದ್ದನು.” ದೇವರು ಅವನ ಬಲದ ಮೂಲವಾಗಿದ್ದನು (ನೋಡಿರಿ 2 ಕೊರಿಂಥ 12:9, 10). ಸಂತುಷ್ಟಿಯ ಜೀವಿತಕ್ಕೆ ಅಪೊಸ್ತಲನು ಒಳಪಟ್ಟಿದ್ದನು (ವಚನ 12). ಅವನ ಕಲಿಕೆಯು ಕ್ರಿಸ್ತನನ್ನು ಅವಲಂಬಿಸಿತ್ತು (ವಚನ 13). ಅವನು ಇದ್ದ ಪರಿಸ್ಥಿತಿಯಲ್ಲಿಯೇ ಸಂತುಷ್ಟನಾಗಿದ್ದನು (ವಚನ 11) ಅದು ಅವನ ಸ್ವಂತ ಮೂಲದಿಂದ ಉಂಟಾಗಲಿಲ್ಲ, ಆದರೆ ಕ್ರಿಸ್ತನ ಮೂಲದಿಂದಲೇ ಉಂಟಾಯಿತು (ವಚನ 13; ಹಾಗೆಯೇ ವಚನ 19 ನೋಡಿರಿ). ತಾಯಿ ಕೋಶಿಯ ರೆಕ್ಕೆಯ ಆಶ್ರಯಕ್ಕೆ ಓಡಿ ಹೋಗುವ ಕೋಶಿ ಮರಿಗಳನ್ನು ಗಮನಿಸಿರುವಿರಾ? ಅದೇ ಲೀತಿಯಲ್ಲಿ, “ಕ್ರಿಸ್ತನು ದೇವರಲ್ಲಿರುವಂತೆಯೆ” ಪೌಲನೂ ಕೂಡ ಅಡಗಿಕೊಳ್ಳುವದನ್ನು ಕಲಿತನು (ಕೊಲೊಸ್ಸೆ 3:3).

ಜಾನ್ ವಾಲ್ ವೂಡ್‌ರವರು ಈ ಲೀತಿಯಾಗಿ ಬರೆಯುತ್ತಾರೆ, “ಪೌಲನು, ದೇವರ ರಹಸ್ಯವನ್ನು ತಿಳಿಸಿಕೊಂಡಂತೆ ಎಲ್ಲ ಕ್ರೈಸ್ತರೂ ತಿಳಿಯಬೇಕೆಂದು ದೇವರು ಬಯಸುತ್ತಾನೆ: ಬಾಹಿರಾಚಾರಗಳಿಂದ ಸಂಗೀತ ಅಥವಾ ಸನ್ನಿವೇಶದ ಆಧಾರದಿಂದ ಉಂಟಾಗುವ ಜಡುಗಡೆಯಾಗಿರದೆ, ಕ್ರಿಸ್ತನಲ್ಲ ಅವಲಂಬಿತವಾಗಿರುವ ಜಡುಗಡೆ ಮಾತ್ರ.”²³ ಲೋಕವು ಆ ರಹಸ್ಯವನ್ನು ಅರಿತಿರುವುದಿಲ್ಲ. ಹಣದ ಮೂಲಕ “ಎಲ್ಲಾ ಸಂಗತಿಗಳನ್ನು” ಮಾಡಬಹುದೆಂದು ಅದು ನಂಬುತ್ತದೆ, ವಿದ್ಯೆ... ವಿಜ್ಞಾನ, ಕಷ್ಟದ ಕೆಲಸ, ... ಅಥವಾ ರಾಜಕೀಯ ಪ್ರಭಾವದಿಂದ ... ಅಥವಾ ಸಕಾರಾತ್ಮಕ ಯೋಜನೆಯಿಂದ ಎಲ್ಲವನ್ನು ಮಾಡಬಹುದೆಂದು ತಿಳಿದರು, ಅವುಗಳು ನಿರುತ್ತೇಜನ ಉಂಟು ಮಾಡುತ್ತದೆ. ನಿಶ್ಚಯವು ಕರ್ತನಲ್ಲ ಮಾತ್ರ ಇರುತ್ತದೆ. ಪೌಲನು ಬರೆದಂತೆ ದಿನದಲ್ಲ ಇದ್ದ ಸತ್ಯವನ್ನೆ ಫಿಲಿಪ್ಪಿ 4:13 ನೆನಪಿಸುತ್ತದೆ. ಎರಡು ಸಾವಿರ

ವರುಷಗಳಿಂದಲೂ ಪ್ರೇರಿತನಾದವನಾದಾಗಿದೆ: “ನನ್ನನ್ನು ಬಲಪಡಿಸುವಾ ತನಲ್ಲಿದ್ದುಕೊಂಡು [ಯೇಸುವಿನ ಮೂಲಕ] ಎಲ್ಲಕ್ಕೂ ಶಕ್ತನಾಗಿದ್ದೇನೆ.”

ಕರ್ತನು ಹೊಲನಿಗೆ ಬಲದ ಮೂಲವಾಗಿದ್ದನು. ಆತನು ನಮಗೂ ಆಗಿರುವನು (ನೋಡಿ 1 ಎಫೆಸ 3:16; ಕೊಲೊಸ್ಸೆ 1:11). ಯೇಸು ತನ್ನ ಶಿಷ್ಯರಿಗೆ, “ನನ್ನ ಹೊರತಾಗಿ ನೀವು ಏನನ್ನೂ ಮಾಡಲಾರಿ ಎಂದು ತಿಳಿಸಿರುವನು” (ಯೋಹಾನ್ 15:5ಡಿ). “ಮಾಡದಿರುವದಕ್ಕೂ” ಮತ್ತು “ಎಲ್ಲವನ್ನೂ ಮಾಡುವದಕ್ಕೂ” ಈ ಎರಡರ ನಡುವಿನ ವ್ಯತ್ಯಾಸ (ಫಿಲಿಪ್ಪಿ 4:13) ಕ್ರಿಸ್ತನಾಗಿರುವನು!²⁴ ಆತನ ಮೂಲಕ ನಾವು ಏನನ್ನು ಮಾಡಬಹುದು? ದೇವರು ಇಚ್ಛಿಸುವದನ್ನೆ ಮಾಡಬಹುದು! ಕಾಯ್ ರೋಪರ್‌ರವರು ಬರೆದಿರುವಂತೆ,

- ಸಮೃದ್ಧವಾದ ಲೋಕದಲ್ಲಿ, ನಾವು ಹೊಲನಂತೆ, ನಮಗಿರುವದರಲ್ಲೇ ಸಂತುಷ್ಟರಾಗಿರುವದನ್ನು ಕಲಿಯಬಹುದು.
- ಅನೈತಿಕ ಪ್ರಪಂಚದಲ್ಲಿ, ನಾವು ಶುದ್ಧರೂ ಮತ್ತು ನೈತಿಕರೂ ಆಗಿ ಜೀವಿಸಬಹುದು.
- ದುರಾಶೆಯುಳ್ಳ ಹುಚ್ಚು ಪ್ರಪಂಚದಲ್ಲಿ, ದೇವರ ಸಂಗತಿಯನ್ನು ಮಾತ್ರ ನಮ್ಮ ಜೀವಿತದಲ್ಲಿ ಪ್ರಭಾವ ಪಡಿಸಬೇಕು.
- ವಿಗ್ರಹರಾಧನೆಯ ಲೋಕದಲ್ಲಿ, ನಮ್ಮನ್ನು ನಾವು ಯೇಸುವಿಗೆ ಮಾತ್ರ ಸಮರ್ಪಿಸಿಕೊಳ್ಳಬೇಕು. ಕ್ರೈಸ್ತ ಜೀವಿತವನ್ನು ಜೀವಿಸಲು ನಿಮಗೆ ಅನಾಧ್ಯವಾಗಿದೆಯೋ? ಆತನ ಬಲದಿಂದ ನಿಮಗೆ ಸಾಧ್ಯವಿದೆ!²⁵

ಮುಕ್ತಾಯ (4:14)

ಮತ್ತೊಂದು ಸಾರಿ, ನಾನು ಈ ಭಾಗವನ್ನು ನಿರೂಪಿಸಲು ವಿಫಲನಾಗಿದ್ದೇನೆ. ಹೇಗೂ, ಅದು ಗ್ರೀಕ್ ಭಾಷೆಯ ಸಮಸ್ಯೆಯಾಗಿರದೆ, ನನ್ನ ಸಮಸ್ಯೆಯಾಗಿದೆ. ಆದಾಗ್ಯೂ ಸಕಲ ಸಂದರ್ಭದಲ್ಲಿ ಸಂತುಷ್ಟನಾಗಿರಲು ಪ್ರಯತ್ನಿಸುವೆನು. ನನಗೆ ದೊರಕಿರುವ ಮೂಲಗಳ ಮೇಲೆ ನಾನು ಅವಲಂಬಿಸದೆ, ಕರ್ತನ ಅವಲಂಬನೆಯನ್ನು ಕಲಿಯುತ್ತಿರುವೆನು. ದೇವರ ಸಹಾಯಕ್ಕಾಗಿ ಪ್ರಾರ್ಥಿಸುತ್ತೇನೆ, ನಿಮಗೂ ಈ ಸಮಸ್ಯೆಗಳು ಉಂಟಾಗಿರುವುದಾದರೆ, ದೇವರು ನಿಮಗೆ ಸಹಾಯಿಸಲ.

ಫಿಲಿಪ್ಪಿಯವರ ಸಹಾಯದ ನಿಮಿತ್ತ ಹೊಲನು ಸಂತೋಷಪಟ್ಟನು. ಆದಾಗ್ಯೂ ಆ ಬಹುಮಾನಗಳ ಮೇಲೆ ಅವನು ಅವಲಂಬಿಸಿರಲಿಲ್ಲ - ಅವನ ಎಲ್ಲಾ ಕೊರತೆಗಳಲ್ಲಿಯೂ, ಕರ್ತನು ಅವನಿಗೆ ಸಹಾಯ ಮಾಡಿದನು. ಫಿಲಿಪ್ಪಿಯವರ ಕಾಣಿಕೆಯನ್ನು ಗೌರವಿಸಲಿಲ್ಲ ಎಂಬ ಅರ್ಥವಲ್ಲ. ತಕ್ಷಣವೇ ಹೊಲನು “ಹೀಗಿದ್ದರೂ ನನ್ನ ಸಂತೋಷದಲ್ಲೂ ಪಾಲುಗಾರರಾಗಿದ್ದು ಒಳ್ಳೆಯದಾಯಿತು” ಎಂದು ಹೇಳಿದನು (ವಚನ 14; ಒತ್ತಿ ಹೇಳಿದ್ದು ನನ್ನದು). ಮುಂದಿನ ಪಾಠದಲ್ಲಿ ಅವನ ಅಪರಿಚಿತವಾದ “ವಂದನೆಯನ್ನು” ತನ್ನ ಮೂಲ ಓದುಗರಿಗೆ ತಿಳಿಸಿದ ವಿಧವನ್ನು ಗಮನಿಸೋಣ.

ಈ ಒಂದು ಪ್ರಸ್ತಾಪವನ್ನು ನಾನು ಅಂತ್ಯಗೊಳಿಸುವಾಗ, ಹೊಲನ ಸಂತುಷ್ಟತೆಯ “ರಹಸ್ಯವನ್ನು” ನೀವು ಕಲಿತಿರುವಿರಾ ಅಥವಾ ಇಲ್ಲವೋ ಎಂಬ ಪ್ರಶ್ನೆಯನ್ನು ನಾನು ನಿಮಗೆ ಕೇಳುತ್ತೇನೆ. ನೀವು ತಿಳಿಯಬಹುದಾದ ಇನ್ನೂ ಇತರೆ “ರಹಸ್ಯಗಳು” ಇರಬಹುದು - ಯಶಸ್ವಿಯ ಬಗ್ಗೆ ನುಂದರ ಮದುವೆಯ ರಹಸ್ಯದ ಬಗ್ಗೆ, ಪೋಷಕರ ರಹಸ್ಯದ ಬಗ್ಗೆ ಅಥವಾ “ಅಜ್ಜಿಯ ಅಡಿಗೆಯ ರಹಸ್ಯದ” ಬಗ್ಗೆಯೂ ಇರಬಹುದು. ಅಂತ್ಯದಲ್ಲಿ “ಯೇಸುವಿನ” ರಹಸ್ಯವೇ ಪ್ರಮುಖವಾದದ್ದು ಆತನನ್ನು ಅರಿಯುವುದು, ಆತನಲ್ಲಿರುವುದು, ಆತನ ಜೊತೆಯಲ್ಲೇ ಇರುವುದು, ಆತನನ್ನು ಭರವಸದಿಂದ ಅವಲಂಬಿಸುವುದು. ನೀವು, ಇನ್ನೂ

ಆತನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳದಿದ್ದರೆ (ರೋಮಾಪುರ 6:3, 4), ಅದನ್ನು ಈ ದಿವಸವೇ ಮಾಡಿ, ನೀವು ಕ್ರೈಸ್ತರಾಗಿದ್ದರೂ, ಆತನ ಸಂಗಡ ನಡೆಯುತ್ತಾ ಇರದೆ ಇದ್ದರೆ ನೀವು ತಪ್ಪಿ ಹೋಗಿದ್ದರೆ (ಇಬ್ರಿಯ 3:10), ಆತನ ಒಳಗೂ ಮತ್ತು ಆತನ ಜನರ ಒಳಗೂ ಈಗಲೇ ಹಿಂದಿರುಗಿ (1 ಯೋಹಾನ್ 1:9; ಯಾಕೋಬ 5:16).

ಉಪ್ಪಣೆಗಳು

¹Earl F. Palmer, *Integrity in a World of Pretense: Insights from the Book of Philippians* (Downers Grove, Ill.: InterVarsity Press, 1922), 170. ²Ibid., 169. ³Wayne Jackson, *The Book of Philippians* (Abilene, Tex.: Quality Publications, 1987), 85. ⁴W. E. Vine, *The Expanded Vine's Expository Dictionary of New Testament Words*, ed. John R. Kohlenberger III (Minneapolis: Bethany House Publishers, 1984), 966. ⁵Palmer, 169. ⁶“ನಾನು” ಎಂಬ ಪದಕ್ಕೆ ಎರಡು ಅರ್ಥವಿದೆ. ಮೊದಲನೆಯದಾಗಿ “ಇರುಗಿ ಮಾತಾಡುವುದು” ಎಂದು ಒತ್ತಿ ಹೇಳಲಾಗಿದೆ: ನಾಮಪದ “ನಾನು” ಎಂಬುದನ್ನು ಬರೆಯಲಾಗಿದೆ. “ನಾನು ಕಳುಹಿಸಿಕೊಂಡೆನು,” ಗ್ರೀಕ್‌ನ “ನಾನು” ಎಂಬ ಪದವು (ಈಗೋ) ಅದನ್ನು ನಾಮ ಪದದ ಹಿಂದೆ ತಿಳಿಸಲಾಗಿದೆ. ಎರಡನೆಯದಾಗಿ, ಅದು ಹೊಂದಿರುವ “ಸ್ಥಾನವನ್ನು” ಸೂಚಿಸುತ್ತದೆ. (“ಅದಕ್ಕಾಗಿ” ಎಂಬ ಗ್ರೀಕ್ ಪದದ) ಮುಂದೆ ಇದನ್ನು ಬರೆಯಲಾಗಿದೆ. ಅದು ಆದ್ಯತೆಯ ಸ್ಥಾನವಾಗಿದೆ. ⁷James M. Tolle, *Notes on Philippians* (San Fernando, Calif.: Tolle Publications, 1972), 73. ⁸Leon Barnes, *That You May Know Christ: Studies from Philippians* (Searcy, Ark.: Resource Publications, 1992), 161. ⁹Vine, 226. ¹⁰Ibid.

¹¹Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 198. ¹²Quoted in William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 85. ¹³Alec Motyer, *The Message of Philippians: Jesus Our Joy*, The Bible Speaks Today series, ed. John R. W. Stott (Downers Grove, Inter-Varsity Press, 1984), 217. ¹⁴Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 148. ¹⁵Vine, 595. ¹⁶Hawthorne, 200. ¹⁷Erdman, 148. ¹⁸Hawthorne, 201. ¹⁹Vine, 1097. ²⁰Hugo McCord, *McCord's New Testament Translation of the Everlasting Gospel* (Henderson, Tenn.: Freed-Hardeman University, 1988), 197.

²¹See Barclay, 84. ²²Oliver Cromwell, quoted in Ralph P. Martin, *The Epistle of Paul to the Philippians*, rev. ed., Tyndale New Testament Commentaries, ed. R. V. G. Tasker (Grand Rapids, Mich.: Wm. B. Eerdmans Publishing Co., 1987), 179. ²³John F. Walvoord, *Philippians: Triumph in Christ*, Everyman's Bible Commentary (Chicago: Moody Press, 1971), 113-14. ²⁴This idea was adapted from Avon Malone, *Press to the Prize* (Nashville: 20th Century Christian, 1991), 118. ²⁵This listing was adapted from Coy Roper, “I Can Do All Things,” sermon preached at the Metro church of Christ, Greater Detroit, Michigan, 7 June 1987.